

ನಿರ್ಧಾರ ಪ್ರತ್ಯೇಕತೆಗೊಳಿಸಲು ಮೀರಾ ಇದ್ದಾರೆ... ನಿಮ್ಮೊಂದಿಗೆ ನಿಮ್ಮ ಮಕ್ಕಳು ಇರ್ತಾರೆ... ನನ್ನೊಡನೆ ಬಂದರೂ ನೀವು ನಿಮ್ಮ ಮಕ್ಕಳನ್ನು ಕರೆದುಕೊಂಡು ಬರಬಹುದು... ಐ ವಿಲ್ ಟೇಕ್ ಕೇರ್ ಆಫ್ ದೆಮ್ ರೀ... ಪ್ರಾಮಿಸ್... ಈಗಿರುವ ಐಬರಾಮಿ ಜೀವನ ಇಲ್ಲದೇ ಹೋದರೂ... ನನ್ನ ಪ್ರೀತಿ ಇರುತ್ತದೆ... ಆದರೆ...'

'ಮೇಡಂ.. ನಾವು ಹೋಗೋಣ...' ಮೀರಾಳ ಮುಖ ಆತಂಕದಿಂದ ಕೆಂಪೇರಿತ್ತು... ಪೂರಾ ಬೆವರು ನಿಂತಿದ್ದ ಅವಳನ್ನು ನೋಡಿ ನಗು ಬಂತು.. 'ಹೋಗೋಣ.. ಮೀರಾ... ನನ್ನ ಮೇಲಿನ ಗೌರವ ಹೋಗಿಬಿಡುತ್ತಾ?' ವಿಶ್ವಾಸನಿಂದ ದೂರ ಸರಿದು ನಿಂತೆ..

'ಹಾಗೇನಿಲ್ಲ... ನಂಗೆ ಗಾಬರಿಯಾಗ್ತಾ ಇದೆ... ಇದು ಸರಿಯಿಲ್ಲ ಮೇಡಂ... ಜೊತೆಗೆ ನೀವು ಮನೆ ಬಿಟ್ಟು ಹೋಗುವುದು ಸುಲಭವಲ್ಲ.. ಇನ್ನೊಂದು ಮದುವೆಯಾಗಬೇಕು ಅಂದರೆ ನೀವು ಸರ್ ಡೈವೋರ್ಸ್ ಮಾಡಬೇಕು... ಕಾರಣವಿಲ್ಲದೆ ಕೋರ್ಟ್ ಕೂಡ ಡೈವೋರ್ಸ್ ಕೊಡುವುದಿಲ್ಲ.. ನೀವು ಇನ್ನೊಂದು ಮದುವೆಯಾಗಲು ಡೈವೋರ್ಸ್ ಅಂದರೆ ಮಕ್ಕಳೂ ನಿಮಗೆ ಸಿಗುವುದಿಲ್ಲ.. ಜೊತೆಗೆ ಯೋಚಿಸಿ ನೋಡಿ... ನೀವು ಡೈವೋರ್ಸ್ ಬೇಕು ಎಂದು ಕೇಳಿದರೆ ಸರ್ ಕೊಡುತ್ತಾರಾ?..'

ನಿಂತಲ್ಲೇ ನಿಂತು ಅವಳತ್ತ ನೋಡಿದೆ. 'ನಾನು ಇದುವರೆಗೂ ಅವರನ್ನು ಏನೂ ಕೇಳಿಲ್ಲ... ಈಗ ಕೇಳುತ್ತಿರುವ ಬಿಡುಗಡೆ ಕೂಡ ಕೊಡಲ್ಲ ಅಂತಾರೆ ಅಂತಿಯಾ?'

'ನನಗಿಂಥ ನಿಮಗೇ ಚೆನ್ನಾಗಿ ಗೊತ್ತು.. ಕೊಡುತ್ತಾರಾ?.. ಅದೂ ನೀವು ಇನ್ನೊಬ್ಬರನ್ನು ಮದುವೆ ಮಾಡಿಕೊಳ್ಳೀನಿ ಅಂದ್ರೆ ಡೈವೋರ್ಸ್ ಕೊಡುತ್ತಾರಾ?..'

ಹಿಂತಿರುಗಿ ವಿಶ್ವಾಸನತ್ತ ನೋಡಿದೆ... 'ಯೋಚನೆ ಮಾಡೋಣ..' 'ಅವರು ಡೈವೋರ್ಸ್ ಕೊಡಲ್ಲ ವಿಶ್ವಾಸ್... ನಾವು ಎಲ್ಲಾ ದರು ದೂರ ಹೋಗಿಬಿಡೋಣ..'

'ಫ್ಲೀಸ್... Let this sink in ನೀವು ನನ್ನ ಪ್ರೀತಿಸುತ್ತೀರಿ ಎಂಬ ಸತ್ಯ.. ನಿಮ್ಮ ಹೃದಯದಲ್ಲಿ ನನಗೆ ಒಂದು ಸ್ಥಾನವಿದೆ ಎಂಬ ವಿಷಯ.. ಅದರಿಂದ ನನಗಾಗುತ್ತಿರುವ ಆನಂದ ಅನುಭವಿಸಲು ಇದೊಂದು ರಾತ್ರಿ ಯಾವುದೇ ವಾಸ್ತವಿಕತೆಯ ಅರಿವು ಮೂಡಿಸದೆ ಬಿಟ್ಟುಬಿಡಿ ನನ್ನ...'

ಹತ್ತಿರ ಬಂದು ತಬ್ಬಿದ ವಿಶ್ವಾಸನ ಎದೆಯಲ್ಲಿ ಮುಖವಿರಿಸಿದೆ. ನನ್ನ ವಯಸ್ಸೇನು?... ಈ ಹುಡುಗನ ಬದುಕು ಹಾಕು ಮಾಡುತ್ತಿದೀನಾ? 'ವಿಶ್ವಾಸ್... ನಾವು ತಪ್ಪು ಮಾಡುತ್ತಿದೀವಾ?' 'ಫ್ಲೀಸ್... ನೀವು ಮಾತಾಡುವುದನ್ನು ಹೇಗೆ ನಿಲ್ಲಿಸಬೇಕು ಎಂದು ನನಗೆ ಗೊತ್ತು...'

ಮೆಲ್ಲನೆ ಅವನ ಕೈಗಳಿಂದ ಬಿಡಿಸಿಕೊಂಡು ಹೊರ ನಡೆದೆ... ಬೇಗ ಹಾಕುವ ಯೋಚನೆ ಬಿಟ್ಟು ಮೀರಾ ನನ್ನ ಹಿಂದೆ ಧಾವಿಸಿದಳು..

ಕತ್ತಲೆ ಆವರಿಸಿಕೊಂಡಿತ್ತು... ಚಂದ್ರನ ಬೆಳಕು.. ಎರವಲು ಬೆಳಕು... ನೆಟ್ಟಗೆ ಬಡ್ಡಿ ಪಾವತಿ ಮಾಡಿಲ್ಲ ಸೂರ್ಯನಿಗೆ... ಮಂಕು ಬೆಳಕು... ಮಿನುಗುತ್ತಿರುವ ಅಸಂಖ್ಯಾತ ನಕ್ಷತ್ರಗಳ ಬೆಳಕು... ಹೂಂ... ಅದನ್ನು ಬೆಳಕು ಎಂದು ಹೇಳುವುದೇ ತಪ್ಪು...

ಎಡವಿದಾಗ ಕೈ ಹಿಡಿದ ಕೈಯನ್ನು ಭದ್ರವಾಗಿ ಹಿಡಿದು ಸಾವರಿಸಿಕೊಂಡೆ... ಎಡವಿದ್ದು ವಿಶ್ವಾಸ್ ಆಗಲೇ ಕೆಳಗೆ ಎಸೆದಿದ್ದ ಸಿಹಿಯ ಕವರ್ ಕಾಲಿಗೆ ಸಿಕ್ಕಿ ಕೈ ಹಿಡಿದಿದ್ದು... ವಿಶ್ವಾಸ್... ಮೀರಾ ಆಗಲೇ ಕಾರಿನ ಬಳಿ ಹೋಗಿಯಾಗಿತ್ತು...

'ನಿಧಾನವಾಗಿ ಹೋಗಿ' ಅವನ ಕೈ ಹಿಡಿಸಿ ಬಿಟ್ಟು ಕಾರಿನ ಬಳಿ ಧಾವಿಸಿದೆ. ಸೂರಿ ಕಾಯುತ್ತಿಲ್ಲಿದ್ದ.. ಬಾಗಿಲು ತೆರೆದು ಹಿಡಿದುಕೊಂಡು... ಕೂತ ಮೇಲೆ ಬಾಗಿಲು ಹಾಕಿ ತನ್ನ ಜಾಗದಲ್ಲಿ ಕೂತ.

'ಬರ್ಬರಾ ಸರ್'— ಹೋಟೆಲ್‌ಗೆ ಡ್ರಾಪ್ ಮಾಡ್ತೀನಿ. 'ಬೇಡ.. ನೀವು ಹೊರಡಿ... ನಾನು ನಡ್ಕೊಂಡು ಹೋಗ್ತೀನಿ...' ಒಳಗೆ ಕೊರೆಯುತ್ತಾ ಇದ್ದದ್ದು ಹೊರಬಂದ ನಿರಾಳತೆ.

'ಹೊರಡು ಸೂರಿ ಲೇಟಾಯ್ತು..' ಮೀರಾಳ ದನಿ. ತುಂಬಾ ಹತ್ತಿರದ ಹಾದಿ. ಕಾರು ನಿಂತಾಗ.. ಸೂರಿ ಬಾಗಿಲು ತೆರೆಯುವ ಮುನ್ನವೇ ನಾನೇ ಬಾಗಿಲು ತೆರೆದು ಕೆಳಗಿಳಿದೆ; ಮೀರಾ ಹಿಂದೆಯೇ ಇಳಿದಳು.

'ಸರ್ ಖಂಡಿತಾ ಡೈವೋರ್ಸ್ ಕೊಡಲ್ಲ ಮೇಡಂ... ಅದೂ ನೀವು ಇನ್ನೊಬ್ಬನನ್ನು ಮದುವೆಯಾಗುತ್ತೀರಿ ಎನ್ನುವುದಾದರೆ ಯಾಕೆ ಕೊಡುತ್ತಾರೆ?... ಅದು ಅವರಿಗೆ ಅವಮಾನ ಎಂದುಕೊಳ್ಳುತ್ತಾರೆ... ಹೆಂಡತಿ ಬಿಟ್ಟು ಹೋಗುವುದೇ ಅಪಮಾನ... ಇನ್ನೂ ಬೇರೊಬ್ಬನೊಡನೆ ಮದುವೆಯಾಗಲು ಬಿಟ್ಟು ಹೋದರೆ ಅವರು ಊರಿನಲ್ಲಿ ತಲೆ ಎತ್ತಿ ತಿರುಗಲು ಸಾಧ್ಯವೇ ಮೇಡಂ? ಹೆಂಡತಿಯನ್ನು ಆಳದ, ಅವಳನ್ನು ಹದ್ದುಬಿಸಿನಲ್ಲಿ ಇಡದ ಗಂಡಸು ಗಂಡಸೇ ಅಲ್ಲ... ನಮ್ಮ ಸಮಾಜದಲ್ಲಿ ನೀವು..'

'ಹುಶ್ಕೆ... ಮೀರಾ... ನೀನು ಏನೂ ಹೇಳಬೇಡ... ಫ್ಲೀಸ್.. ಮನೆಗೆ ಹೋಗು... ನನಗೆ ಗೊತ್ತಿಲ್ಲದ ವಿಚಾರ ಹೇಳುತ್ತಿಲ್ಲ ನೀನು...' ಮೆಲ್ಲನೆ ಹೇಳಿದೆ. 'ಸಾರಿ ಮೇಡಂ..'

'ನಾನು ಆಗಲೇ ಇವರೊಂದಿಗೆ ಮಾತಾಡಿದ್ದೇನೆ... ಎಲ್ಲಿಗೆ ಬೇಕಾದರೂ ಹೋಗು ಅಂದಿದ್ದಾರೆ..'

ನಾನು ಸ್ಪಷ್ಟವಾಗಿ ಹೇಳಿದರೂ ಮೀರಾಳ ಕಂಗಳಲ್ಲಿ ಅಪನಂಬಿಕೆಯ ಛಾಯೆ ಧಾಳಿಯೇ ಇತ್ತು... ಅವಳಿಗೆ ಬೆನ್ನು ತಿರುಗಿಸಿ ಒಳನಡೆದೆ.

\* \* \*

ಚುನಾವಣೆ ಹದಿನೈದನೇ ತಾರೀಖು ಅಲ್ಲವೇ?... ಹೂಂ..... ರಾತ್ರಿ ಹನ್ನೆರಡಾದರೂ ಇವರ ಮೊಬೈಲ್ ಕರೆಗೆ ಅತ್ತ ಕಡೆ ಯಾರೋ ಇದ್ದೇ ಇರುತ್ತಾರೆ.... ಅವರೊಂದಿಗೆ ಏನಾದರೂ ಮಾತಾಡಬೇಕು ಅಂದರೆ ಎರಡು ಕರೆಗಳ ಮಧ್ಯೆ ಮಾತಾಡಬೇಕು...

ರಿಸಲ್ತು?... ಅದು ಯಾವಾಗ?... ಈಗ್ಯಾಕೆ ಅದು?... ಮತ್ತೊಂದು ಕರೆ ಹಲೋ.... ನಾಥನ್ ಹೇಳಿ... ಹೂಂ... ಸರಿ.. ನಾಳೆ ಸಿಕ್ತೀನಿ... ಎಲ್ಲಿ?

ಹತ್ತೇ ದಿವಸ ಇರೋದು ಕ್ಯಾನಾಸ್ಕಿಂಗೇ... ಹೂಂ... ಕಷ್ಟವೇನಿಲ್ಲ... ಆದ್ರೆ ಬೇರೆ ಏನೂ ಆಗೊಲ್ಲ... ಇಪ್ಪತ್ತು ಲಕ್ಷವೇ... ಸರಿ..

ಅದ್ಯಾರೋ ಕರೆ ಮಾಡಿದವರೊಂದಿಗೆ ಮಾತು... ಇಲ್ಲಿ ಎದುರಿಗೆ ಕುಳಿತಿರುವ ಹೆಂಡತಿ...

ಫೋನ್ ಚಾರ್ಜ್‌ಗೆ ಇಟ್ಟು ಬಾತ್ರೂಮಿಗೆ ಹೋದರು ವಿದ್ಯಾಂ. ಮೆಲ್ಲನೆ ಎದ್ದು ಅವರ ಫೋನ್‌ನ್ನು ಸೈಲೆಂಟ್‌ಗೆ ಇಟ್ಟೆ.

ಕೇಳಿಯೇ ಬಿಡಬೇಕು... ಈಗಲೇ ಹೋಗುವುದೋ ಅಥವಾ ಎಲೆಕ್ಷನ್ ಆದ ಮೇಲೆ ಹೋಗುವುದೋ ಎಂದು..... ಆದರೆ ವಿಶ್ವಾಸನ ಹೆಸರು ಎತ್ತಬಾರದು... ಅವನಿಗೆ ತೊಂದರೆಯಾಗುತ್ತದೆ.

ಮೀರಾ ಹೇಳಿದ್ದು ನಿಜ. ಡೈವೋರ್ಸ್ ಮಾಡದೆ ಇನ್ನೊಂದು ಮದುವೆ ಸಾಧ್ಯವಿಲ್ಲ. ವಿದ್ಯಾಂ ಡೈವೋರ್ಸ್‌ಗೆ ಒಪ್ಪಿದರೂ ಕನಿಷ್ಠ ಎರಡು ವರ್ಷ ತೆಗೆದುಕೊಳ್ಳುತ್ತದೆ. ಒಪ್ಪದಿದ್ದರೆ, ಕೋರ್ಟ್‌ನಲ್ಲಿ ಜಗಳವಾಡಿ ತೆಗೆದುಕೊಳ್ಳಬೇಕು ಎಂದರೆ ಬದುಕಿರುವ ಕಾಲವೆಲ್ಲಾ ಅದಕ್ಕೆ ವ್ಯಯವಾಗುತ್ತದೆ. ಸುಮ್ಮನೆ ಹೋಗಬೇಕಷ್ಟೇ... ಮದುವೆಯಾಗದೆ ವಿಶ್ವಾಸನ ಜೊತೆ ಇರುವುದೂ ಸರಿಯಲ್ಲ... ಆದರೆ ಸರಿತಪ್ಪುಗಳ ಜಿಜ್ಞಾಸೆ ಏಕೆ?... ಪ್ರಶ್ನಿಸುವವರು ಯಾರು? ಮದುವೆಯಾಗಿಯೇ ಜೊತೆಯಾಗಿ ಇರಬೇಕು ಎಂಬ ಕಾನೂನೇನು ಇಲ್ಲವಲ್ಲ... ಈಗ ಎಷ್ಟೊಂದು ಮಂದಿ ಬೇಕು ಎಂದು ಮದುವೆ ಇಲ್ಲದೆಯೇ ಒಟ್ಟಿಗೆ ಜೀವಿಸುತ್ತಿಲ್ಲವೇ?... ಹಾಗೇ ಇದ್ದು ಬಿಡುವುದು ವಿಶ್ವಾಸನ ಜೊತೆ, ಬೆಚ್ಚಿದೆ.

(ಸಶೇಷ)